

ಹುಲ್ಲು ನಿಸರ್ಗದ ಧ್ಯಾನ

ಹೂ ಕಾವ್ಯ ಸಹಜ,
ಇದು ಹುಲ್ಲಿನ ಕಾವ್ಯ!

■ ಲೋಕೇಶ್ ಮೊಸಳೆ

ಹೋರಾಟದ ಬದುಕಿನ ಸಂಕೇತವಾಗಿರುವ 'ಹುಲ್ಲು', ನಿಸರ್ಗದ ಅದ್ಭುತ ಸೃಷ್ಟಿ. ಸೌಂದರ್ಯದ ಹೊರತಾಗಿಯೂ ಹುಲ್ಲಿನ ಜೀವನಪ್ರೀತಿ ನಮ್ಮನ್ನು ಮುಟ್ಟಬೇಕಿದೆ.

ಎಲ್ಲೆಡೆಯಲ್ಲೂ ಬೆಳೆಯುವ ಬಗೆ ಬಗೆಯ ಹುಲ್ಲುಗಳನ್ನು ಕಂಡಿದ್ದ ನನಗೆ ಅವುಗಳ ಬಹು ರೂಪ, ಲಾವಣ್ಯದ ಬಗ್ಗೆ ಇನ್ನಿಲ್ಲದ ಸೆಳೆತ. ಹುಲ್ಲನ್ನು ಮನುಷ್ಯ ನಿರ್ಲಕ್ಷ್ಯ ಮಾಡಿರುವಷ್ಟು ಇನ್ನಾವುದೇ ವಸ್ತು-ಸಂಗತಿಗಳನ್ನು ಮಾಡಿರಲಾರ. 'ಹುಲುಮಾನವ' ಎನ್ನುವ ಮಾತಿನಲ್ಲೂ ಹುಲ್ಲಿನ ಕುರಿತಾದ ನಿರ್ಲಕ್ಷ್ಯವೇ ಇರುವಂತಿದೆ. ಹುಲ್ಲು ನಯವಾದ ಸಸ್ಯವಾದರೂ ಅದರ ಹುಟ್ಟು, ಸಂಕುಲ, ರಚನೆ ಹಾಗೂ ಹೋರಾಟದ ಬದುಕು ಅಚ್ಚರಿ ಮೂಡಿಸುವಂಥದ್ದು.

ನಮ್ಮ ಆಹಾರ, ಸಂಸ್ಕೃತಿ, ಜೀವಸಂಕುಲಗಳ ಮೂಲ 'ಹುಲ್ಲು' ಎಂಬುದು ಅನೇಕರಿಗೆ ತಿಳಿದಿಲ್ಲ. ಬಿದಿರಿನ ಮೂಲ ಕೂಡ ಹುಲ್ಲೇ. ರಾಗಿ, ಗೋಧಿ, ಭತ್ತ, ಜೋಳ, ಕಬ್ಬು, ಶುಂಠಿ, ಧರಾವರಿ ಗೆಡ್ಡೆಗಳು, ನೂರಾರು ಜಾತಿಯ ಹೂ ಗಿಡಗಳಿಗೂ ಮೂಲ ಹುಲ್ಲಿನ ಸಂತತಿಗಳೇ. ವಿಶ್ವದಲ್ಲಿ 12 ಸಾವಿರ ಪ್ರಭೇದಗಳ ಹುಲ್ಲುಗಳಿವೆ. ಪ್ರದೇಶಕ್ಕನುಗುಣವಾಗಿ ಹುಲ್ಲಿನ ತಳಿಗಳು ವಿಶ್ವದಾದ್ಯಂತ ಹರಡಿಕೊಂಡಿವೆ. ಭಾರತದಲ್ಲಿ 1506 ಜಾತಿಯ ಹುಲ್ಲುಗಳಿವೆ.

ನಮ್ಮ ಪರಿಸರದಲ್ಲಿ ಬದುಕುತ್ತಿರುವ ಪ್ರಾಣಿ, ಪಕ್ಷಿ, ಕೀಟ, ಪತಂಗಗಳಿಗೆ ಆಹಾರದ ಮೂಲ ಹುಲ್ಲು. ಇರುವೆಯಿಂದ ಆನೆಯವರೆಗೆ ಹುಲ್ಲಿನ ನಂಟು ಇದೆ. ಇದೇನೇ ಇರಲಿ, ಇಂಥ ಹುಲ್ಲಿನ ಬಗೆಗೆ ಕಣ್ಣರಳಿಸಿ ನೋಡುತ್ತಾ ಹೋದಂತೆ ಮನಸ್ಸು ಪ್ರಫುಲ್ಲಗೊಳ್ಳಲು ಅನೇಕ ಕಾರಣಗಳು ಸಿಕ್ಕವು.

ಹುಲ್ಲಿನ ಬಗೆಗಳು ಒಂದು ಕಡೆಯಾದರೆ, ಧರಾವರಿ ಬಣ್ಣಗಳು, ಹುಲ್ಲಿನ ಕಾಂಡ, ಗರಿಗಳ ರಚನೆ ನಿಸರ್ಗದ ಅದ್ಭುತಗಳಂತೆಯೇ ಗೋಚರಿಸಿದವು. ಮನುಷ್ಯನ ಸೃಷ್ಟಿಗಿಂತ ಮೊದಲೇ ಹುಲ್ಲಿನ ಸಂತತಿ ಇರುವುದು ವೈಜ್ಞಾನಿಕವಾಗಿ ತಿಳಿದದ್ದೇ ಆದರೂ, ಹುಲ್ಲುಗಳ ಬದುಕಿನ ಹೋರಾಟದ ಸಂಗತಿಗಳು

